

ಕರ್ನಾಟಕವಿಧಾನಪರಿಷತ್ತು


ಚುಕ್ಕೆರಹಿತಪ್ರಶ್ನೆಸಂಖ್ಯೆ	252 (259)
ವಿಧಾನಪರಿಷತ್ತಿನಸದಸ್ಯರು	ಶ್ರೀ ಸುನೀಲ್ ವಲ್ಯಾಪುರ್ (ವಿಧಾನಸಭೆಯಿಂದಚುನಾಯಿತರಾದವರು)
ಉತ್ತರಿಸಬೇಕಾದಸಚಿವರು	ಮಾನ್ಯಮುಖ್ಯಮಂತ್ರಿಗಳು
ಉತ್ತರಿಸುವದಿನಾಂಕ	06.03.2025

ಕ್ರ.ಸಂ	ಕೋರಿದಮಾಹಿತಿ	ಉತ್ತರ (ಮೈಕ್ರೋಫೈನಾನ್ಸ್‌ಗಳಿಗೆಸಂಬಂಧಿಸಿದಂತೆ)
ಅ	ರಾಜ್ಯದಲ್ಲಿ ಒಟ್ಟು ಎಷ್ಟು ನೋಂದಾಯಿತ ಮತ್ತು ನೋಂದಣಿಯಾಗದ ಮೈಕ್ರೋ ಫೈನಾನ್ಸ್ ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ: ಈ ಕಂಪನಿಗಳು ನೀಡಿರುವ ಸಾಲದ ಮೊತ್ತ ಎಷ್ಟು: (ಸಂಪೂರ್ಣ ಮಾಹಿತಿ ನೀಡುವುದು)	ಅಸೋಸಿಯೇಸನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಷನ್ (AKMI) ರವರು ನೀಡಿರುವ ಮಾಹಿತಿ ಯ ಪ್ರಕಾರ ರಾಜ್ಯದಲ್ಲಿ 64 ನೋಂದಾಯಿತ ಮೈಕ್ರೋ ಫೈನಾನ್ಸ್ ಕಂಪನಿಯವರು ಕಾರ್ಯನಿರ್ವಹಿಸುತ್ತಿದ್ದು, ಸೆಪ್ಟೆಂಬರ್ 2024 ರಂತೆ ಸುಮಾರು ರೂ. 62,783ಕೋಟಿಗಳ (05 NBFC ಮತ್ತು 08 ಬ್ಯಾಂಕುಗಳ ಮಾಹಿತಿ ಲಭ್ಯವಾಗಿರುವುದಿಲ್ಲ)ಸಾಲ ಬಾಕಿ ಇರುತ್ತದೆ. ವಿವರಗಳನ್ನು ಅನುಬಂಧ - 1 ರಲ್ಲಿ ಲಗತ್ತಿಸಿದೆ. ನೋಂದಣಿಯಾಗದ ಮೈಕ್ರೋ ಫೈನಾನ್ಸ್ ಮಾಹಿತಿ ಲಭ್ಯವಿರುವುದಿಲ್ಲ.
ಆ	ಮೈಕ್ರೋ ಫೈನಾನ್ಸ್‌ಗೆ ನಿಗದಿಪಡಿಸಿರುವ ಬಡ್ಡಿ ದರ ಎಷ್ಟು: ಅತಿ ಹೆಚ್ಚು ಬಡ್ಡಿ, ಚಕ್ರ ಬಡ್ಡಿ ಪಡೆದಿರುವ ಮೈಕ್ರೋ ಫೈನಾನ್ಸ್ ಕಂಪನಿಗಳ ಮೇಲೆ ಸರ್ಕಾರ ಯಾವ ಕ್ರಮ ಕೈಗೊಂಡಿದೆ:	ಭಾರತೀಯ ರಿಸರ್ವ್ ಬ್ಯಾಂಕಿನ ಮಾಸ್ಟರ್ ಡೈರೆಕ್ಷನ್ಸ್ ಪ್ರಕಾರ (DoR.FIN.REC.95/03.10.038/2021-22 March 14, 2022 Master Direction - Reserve Bank of India (Regulatory Framework for Microfinance Loans) Directions, 2022ಬ್ಯಾಂಕೇತರಹಣಕಾಸುಕಂಪನಿಗಳು-ಮೈಕ್ರೋಫೈನಾನ್ಸ್‌ಗಳಿಗೆ (NBFC-MFIs) ನೀಡುವ ಕಿರು ಸಾಲಗಳ ಸಣ್ಣಸಾಲಗಳಬಡ್ಡಿಯಮೇಲಿನಮಿತಿಯನ್ನುಭಾರತೀಯರಿಸರ್ವ್ ಬ್ಯಾಂಕ್ (RBI) ತೆಗೆದುಹಾಕಿದೆ. ಅಸೋಸಿಯೇಸನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್‌ಸ್ಟಿಟ್ಯೂಷನ್ (AKMI) ರವರು ಈ ಕೆಳಗಿನಂತೆ ಮಾಹಿತಿ ನೀಡಿರುವರು: “ಎಂಎಫ್‌ಗಳುಘಟಕದಪ್ರಕಾರ, ನಿಧಿಯವೆಚ್ಚವನ್ನುಅವಲಂಬಿಸಿ14%ರಿಂದ29% ರವರೆಗೆಬಡ್ಡಿದರವನ್ನುವಿಧಿಸುತ್ತವೆಮತ್ತುಲೆಕ್ಕಾಚಾರವುಕಡಿಮೆಸಮತೋಲನ ಆಧಾರದಮೇಲೆಆಧಾರಿತವಾಗಿದೆ. ಬಡ್ಡಿದರದಅಂಶಗಳನ್ನು (ಆರ್‌ಬಿಐಸೂತ್ರದಪ್ರಕಾರ - ಸಿಬಿಎಫ್(Cost of Funds),ಒಪರೇಷನ್(Operational Cost)ವೆಚ್ಚ, ಅಪಾಯದಅಂಚು (Risk Margin)ಗಳ ಆಧಾರದ ಮೇಲೆ ತಿರ್ಮಾನಿಸಲಾಗುತ್ತದೆ. ಮೈಕ್ರೋಫೈನಾನ್ಸ್‌ಗಳಮೇಲೆಯಾವುದೇಪೂರ್ವಪಾವತಿದಂಡವಿರುವುದಿಲ್ಲ. ವಿಳಂಬಿತಪಾವತಿಗಳಿಗೆದಂಡವಿದ್ದರೂಅದನ್ನುಸಂಪೂರ್ಣಸಾಲದಮೊತ್ತದಮೇಲೆ

	ಲೆಅಲ್ಲ, ಬಾಕಿಮೊತ್ತದಮೇಲೆಅನ್ವಯಿಸಲಾಗುತ್ತದೆ". ಕಿರುಕುಳ ಕೊಡುವ ಸಂಸ್ಥೆಗಳ ನಿಯಂತ್ರಣಕ್ಕೆ, ಕರ್ನಾಟಕ ಕಿರು (Micro, ಸಾಲ ಮತ್ತು ಸಣ್ಣ ಸಾಲ (ಬಲವಂತದ ಕ್ರಮಗಳ ಪ್ರತಿಬಂಧಕ) ಅಧ್ಯಾದೇಶ, 2025 ಅನ್ನು ದಿನಾಂಕ: 12.02.2025 ರ ಕರ್ನಾಟಕ ರಾಜ್ಯಪತ್ರದಲ್ಲಿ ಪ್ರಕಟಿಸಲಾಗಿದೆ.
ಇ	ಮೈಕ್ರೋ ಫೈನಾನ್ಸ್ ಕಂಪನಿಗಳು ಒಬ್ಬ ವ್ಯಕ್ತಿಗೆ ಯಾವ ದಾಖಲಾತಿ ಇಲ್ಲದೆ ಎಷ್ಟು ಸಾಲ ನೀಡಬಹುದು: ಸಾಲ ಪಡೆದ ವ್ಯಕ್ತಿಗೆ ವಿಮೆ ಮಾಡಿಸುವುದು ಕಡ್ಡಾಯವೇ: ಭಾರತೀಯ ರಿಸರ್ವ್ ಬ್ಯಾಂಕಿನ ಮಾಸ್ಟರ್ ಡೈರೆಕ್ಷನ್ಸ್ ಪ್ರಕಾರ (DoR.FIN.REC.95/03.10.038/2021-22 March 14, 2022 Master Direction - Reserve Bank of India (Regulatory Framework for Microfinance Loans) Directions, 2022)"ಮೈಕ್ರೋಫೈನಾನ್ಸ್ಸಲ ಎಂದರೆ ಒಂದು ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ. 3.00 ಲಕ್ಷ ಇದ್ದಲ್ಲಿ ಆಕುಟುಂಬಕ್ಕೆನೀಡಲಾಗುವ ಭದ್ರತೆ ಮುಕ್ತ ಸಾಲಎಂದುವ್ಯಾಖ್ಯಾನಿಸಲಾಗಿದೆ. ಈಉದ್ದೇಶಕ್ಕಾಗಿ, ಕುಟುಂಬ ಎಂದರೆಗಂಡ, ಹೆಂಡತಿಮತ್ತುಅವರಅವಿವಾಹಿತಮಕ್ಕಳು ಎಂದು ಪರಿಗಣಿಸಲಾಗಿದೆ. ಎಲ್ಲಾಭದ್ರತೆ ಮುಕ್ತಸಾಲಗಳುರೂ.3.00 ಲಕ್ಷವರೆಗಿನಕಡಿಮೆವಾರ್ಷಿಕಆದಾಯಹೊಂದಿರುವಕುಟುಂಬಕ್ಕೆ,ಅಂತಿಮಬಳಕೆ ಪ್ರಮಾಣ ಪತ್ರಮತ್ತುಅರ್ಜಿ/ಸಂಸ್ಕರಣೆ/ವಿತರಣೆಯವಿಧಾನವನ್ನುಪರಿಗಣಿಸದೆ (ಭೌತಿಕಅಥವಾದಿಜಿಟಲ್ಮಾರ್ಗಗಳಮೂಲಕ) ಒದಗಿಸುವ ಸಾಲವೆಂದು ಪರಿಗಣಿಸಲಾಗುತ್ತದೆ. ಸಾಲನೀಡಿಕೆಎಜೆನ್ಸಿಮತ್ತುಸಂಸ್ಥೆಯುನಿರ್ದೇಶಕ ಮಂಡಳಿಯಿಂದ (Board of Directors) ಅನುಮೋದಿತನೀತಿಯ ಪ್ರಕಾರಅರ್ಜಿದಾರರಕುಟುಂಬದಮಾಸಿಕಒಟ್ಟುಆದಾಯದಸಾಲಮರುಪಾವತಿಯಹೊರಹರಿವಿನಮಿತಿಗೆ ಒಳಪಟ್ಟಿರಬೇಕುಅದರಂತೆಅರ್ಜಿದಾರರ ಕುಟುಂಬದಮಾಸಿಕ ಆದಾಯದಗರಿಷ್ಠಶೇಕಡಾ 50%ರಮಿತಿಗೆಒಳಪಟ್ಟಿರುತ್ತದೆ. ಅಸೋಸಿಯೇಸನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಷನ್ (AKMI) ರವರು ಈ ಕೆಳಗಿನಂತೆ ಮಾಹಿತಿ ನೀಡಿರುವರು: "ಮೈಕ್ರೋ ಫೈನಾನ್ಸ್ ಸಂಸ್ಥೆಗಳುಗುಂಪಿನಲ್ಲಿರುವಪ್ರತಿಯೊಬ್ಬರಿಗೂ (ಯಾವುದೇಭದ್ರತೆಇಲ್ಲದೆ) ರೂ.2.00ಲಕ್ಷದವರೆಗೆಸಾಲವನ್ನುನೀಡಬಹುದು. ಸಾಲ ಪಡೆದ ವ್ಯಕ್ತಿಗೆ ವಿಮೆ ಮಾಡಿಸುವುದು ಕಡ್ಡಾಯವಾಗಿದೆ. ಸಾಲದಮೊತ್ತವನ್ನುಸಾಲರಕ್ಷಣಾವಿಮೆ / ಕ್ರೆಡಿಟ್ವಿಮೆ (ಫಲಾನುಭವಿಗಳುಮತ್ತುಸಂಗಾತಿಇಬ್ಬರೂ) ಒಳಗೊಳ್ಳಲಾಗುತ್ತದೆ.

	ಮೈಕ್ರೋ ಫೈನಾನ್ಸ್ ಕಂಪನಿಗಳು ಸಾಲ ಪಡೆಯುವಾಗ ವಿಮೆ ಹಣ ಎಂದು ಪಡೆಯುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಗೆ ಅಥವಾ ಆಕಸ್ಮಿಕ ಸಾವನ್ನಪ್ಪಿದ ವ್ಯಕ್ತಿಗೆ ಕಂಪನಿಗಳು ವಿಮೆ ಹಣವನ್ನು ನೀಡಿದೆಯೇ? ನೀಡಿದ್ದಲ್ಲಿ ಎಷ್ಟು ಹಣ ನೀಡಲಾಗಿದೆ?	ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಷನ್ (AKMI) ರವರು ಈ ಕೆಳಗಿನಂತೆ ಮಾಹಿತಿ ನೀಡಿರುವರು: “ಸಾಲದಮೊತ್ತವನ್ನು ಸಾಲರಕ್ಷಣಾವಿಮೆ / ಕ್ರೆಡಿಟ್ ವಿಮೆ (ಫಲಾನುಭವಿಗಳು ಮತ್ತು ಸಂಗಾತಿ ಇಬ್ಬರೂ) ಒಳಗೊಳ್ಳಲಾಗುತ್ತದೆ. ಯಾರಾದರೂ ಮರಣಹೊಂದಿದಲ್ಲಿ ಬಾಕಿ ಇರುವ ಸಾಲವನ್ನು ವಿಮಾಮೊತ್ತದಿಂದ ತೆರವುಗೊಳಿಸಲಾಗುತ್ತದೆ ಮತ್ತು ವಿಮಾ ಬಾಕಿಯನ್ನು ಬದುಕುಳಿದವರ ಉಳಿತಾಯ ಖಾತೆಗೆ ಜಮಾ ಮಾಡಲಾಗುತ್ತದೆ”. ಅಸೋಸಿಯೇಷನ್ ಆಫ್ ಕರ್ನಾಟಕ ಮೈಕ್ರೋ ಫೈನಾನ್ಸ್ ಇನ್ಸ್ಟಿಟ್ಯೂಷನ್ (AKMI) ರವರು ವಿಮೆ ಹಣ ನೀಡಿದ ವಿವರಗಳು ಲಭ್ಯವಿಲ್ಲವೆಂದು ತಿಳಿಸಿರುವರು.
ಉ	ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ನಿಲ್ಲಿಸುವ ಯೋಜನೆ ಸರ್ಕಾರಕ್ಕೆ ಇದೆಯೇ?	ಮೈಕ್ರೋ ಫೈನಾನ್ಸ್ ಕಡುಬಡವರಿಗೆ ದೊರಕುವ ಒಂದು ಆರ್ಥಿಕ ಸೌಲಭ್ಯವಾಗಿದೆ ಹಾಗೂ ಅದನ್ನು ನಿಲ್ಲಿಸುವ ಯಾವುದೇ ಯೋಜನೆ ಸರ್ಕಾರಕ್ಕೆ ಇರುವುದಿಲ್ಲ
ಉ	ಸಹಕಾರ ಬ್ಯಾಂಕ್‌ಗಳಲ್ಲಿ ಸಾಲ ಪಡೆಯಲು ಸುಲಭವಾಗುವಂತೆ ನಿಯಮಗಳಲ್ಲಿ ಬದಲಾವಣೆ ಮಾಡಲು ಸರ್ಕಾರ ಚಿಂತಿಸಿದೆಯೇ?	ಸಹಕಾರ ಬ್ಯಾಂಕುಗಳು Banking Regulation Act, 1949 ರಂತೆ ಭಾರತೀಯ ರಿಸರ್ವ್ ಬ್ಯಾಂಕಿನ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸದರಿ ಬ್ಯಾಂಕುಗಳಲ್ಲಿ ಸಾಲ ನೀಡುವ ಮತ್ತು ಪಡೆಯುವ ನಿಯಮಗಳು ಆರ್.ಬಿ.ಐ ನಿಂದ ರಚಿತವಾದ ನೀತಿ ನಿಯಮಗಳಿಗೆ ಅನುಗುಣವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಸಾಲ ನಿಯಮಾವಳಿಗಳಲ್ಲಿ ಬದಲಾವಣೆಗೆ ಅವಕಾಶವಿರುವುದಿಲ್ಲವೆಂದು ಸಹಕಾರ ಇಲಾಖೆಯು ತಿಳಿಸಿದೆ.

ಸಂಖ್ಯೆ: ಎಫ್‌ಡಿ-ಸಿಎಎಂ/27/2025


 (ಸಿದ್ದರಾಮಯ್ಯ)
 ಮುಖ್ಯಮಂತ್ರಿ

MFI Loans extended by AKMI, Sa-Dhan & MFIN members as on 30.09.2024

					Rs. In crores
Sl No.	Institution Name	Legal Forms	No. of A/cs	Portfolio	Interest Rate
1	Belstar Microfinance Ltd.	NBFC-MFI	2,76,730	1019.67	23.47
2	Bharat Financial Inclusion Ltd.	NBFC-MFI	991,734	4006.96	25.71
3	Chaitanya India Fin Credit Pvt. Ltd.	NBFC-MFI	469939	1987.93	22.67
4	Credit Access Grameen Ltd.	NBFC-MFI	1185244	7268.49	22.00
5	IDF Financial Services Pvt. Ltd.	NBFC-MFI	63074	202.21	26.50
6	Muthoot Microfin Ltd.	NBFC-MFI	2,90,742	1120.43	23.57
7	NABFINS Ltd.	NBFC-MFI	90212	311.52	19.90
8	Navachetana Microfin Services Pvt. Ltd.	NBFC-MFI	81,151	347.66	24.96
9	IIFL Samasta Finance Ltd.	NBFC-MFI	285469	1182.83	23.98
10	RORS Finance Pvt. Ltd.	NBFC-MFI	2,768	14.43	22.75
11	Satin Credit care Network Ltd.	NBFC-MFI	51969	156.65	24.90
12	Svatantra Microfin Pvt. Ltd.	NBFC-MFI	33928	102.56	23.27
13	Svamaan Financial Services Pvt. Ltd.	NBFC-MFI	42966	234.33	24.14
14	Spandana Sphoorty Financial Ltd.	NBFC-MFI	2,74,567	978.45	24.72
15	SATYA MicroCapital Ltd.	NBFC-MFI	98073	292.26	23.54
16	Fusion Finance Ltd.	NBFC-MFI	41103	135.17	23.68
17	Virutcham Microfinance Ltd.	NBFC-MFI	8872	26.42	25.00
18	Arohan Financial Services Ltd.	NBFC-MFI	12517	59.67	24.54
19	Pragati Finserv Pvt. Ltd.	NBFC-MFI	102574	401.34	24.90
20	Agora Microfinance India Pvt Ltd	NBFC-MFI	1484	5.02	25.28
21	Annapurna Finance Private Limited	NBFC-MFI	62974	230.09	23.99
22	Asirvad Microfinance Ltd	NBFC-MFI	333726	1048.48	23.96
23	Avanti Finance Limited	NBFC-MFI		8.55	25.00
24	Inditrade Microfinance Ltd	NBFC-MFI	55907	122.44	
25	Hindusthan Microfinance Pvt Ltd	NBFC-MFI	1,030	2.64	26.00
26	Share Microfin Ltd	NBFC-MFI	12,025	23.66	26.51
27	South India Finvest Pvt Ltd	NBFC-MFI	94,642	293.93	26.00
28	Srfin Credit Private Limited	NBFC-MFI	8,236	24.32	26.50
29	BWDA Finance	NBFC-MFI	355	1.45	23.99
30	Opportunity Microfinance	NBFC-MFI	580	2.91	26.00
31	REPCO	NBFC-MFI	579	2.39	22.00
32	Shree Marikamba Microfinance Pvt. Ltd.	NBFC-MFI	5,058	11.61	16.00
33	Save - SaGgraha Microfinance Ltd.	NBFC-MFI	134037	389.87	24.87
34	Sanghamithra Rural Financial Services	NBFC-MFI	60742	241.42	22.00
35	Namra Finance Ltd	NBFC-MFI	340	1.67	
36	Sub - K Impact Solutions Ltd.	BC (Banking Correspondent)	42658	123.95	
37	BSS Microfinance Ltd.	BC (Banking Correspondent)	520993	2741.81	24.73
38	New Opportunity Consultancy Pvt. Ltd. (NOCPL)	BC (Banking Correspondent)	178986	464.16	26.00
39	Shree Kshethra Dharmasthala Rural Development Project BC Trust* (SKDRDP B.C. Trust*)	BC - Public Sector & Scheduled Bank	3367050	24519.25	14.00
40	I&T Finance Ltd.	NBFC	718573	3355.41	23.57
41	Bajaj Finserv Ltd	NBFC			24.47
42	Dvara Kshetriya Gramin Financial Services Pvt. Ltd.	NBFC	47,758	176.93	28.08
43	SMFG India Credit Company Ltd.	NBFC			
44	Tata Capital	NBFC			25.24
45	Piramal Capital & Housing Finance Pvt Ltd	NBFC			25.80
46	ITI Credit Limited	NBFC			25.50
47	ESAF Small Finance Bank	SFB	366139	1320.28	25.27
48	AU Small Finance Bank	SFB	318270	845.61	25.45
49	Jana Small Finance Bank	SFB	238183	3011.06	24.29
50	Suryoday Small Finance Bank	SFB	142900	576.72	25.71
51	Ujjivan Small Finance Bank	SFB	504045	2194.41	23.28
52	Equitas Small Finance Bank	SFB	169187	562.70	25.00
53	Unity SFB	SFB	50700	93	25.22
54	Bandhan Bank Limited	Bank			22.95
55	HDFC Bank Ltd	Bank			24.70
56	Yes Bank	Bank			25.99
57	Axis Bank Ltd.	Bank			23.40
58	ICICI Bank Ltd.	Bank			21.50
59	IDFC First Bank	Bank			23.07
60	IndusInd Bank Ltd.	Bank			23.53
61	RBL Bank Ltd.	Bank	239000	545	24.77

62	Krishna Bheema Samriddhi (KBS - local area bank)	Bank			17.00
63	Karur Vysya Bank	Bank	12,078	47.49	24.00
64	Sushravya Uplishment Foundation	Section 8 - not for profit	150	4.50	20.00
			12091367	62783.20	